



ಬಾಗಲಕೋಟ ವಿಶ್ವವಿದ್ಯಾಲಯ

(ಕರ್ನಾಟಕ ಸರ್ಕಾರದ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯ)
ಮುಧೋಳ ರಸ್ತೆ, ಜಮಖಂಡಿ-587301 ಬಾಗಲಕೋಟೆ ಜಿಲ್ಲೆ



Bagalkot University

(State Public University of Govt. of Karnataka)
Mudhol Road, Jamkhandi-587301 Dist: Bagalkote

Mail ID : bgkujkd@gmail.com
295124

Tel No: (08353)295123,

BGKUJ/RO/2023-24/

Date:20-06-2023

ಸುತ್ತೋಲೆ

ವಿಷಯ: ದಿನಾಂಕ: 21/06/2023 ರಂದು 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಕುರಿತು.
ಉಲ್ಲೇಖ: ಮಾನ್ಯ ಕುಲಪತಿಗಳ ಅನುಮೋದನೆ ದಿನಾಂಕ:20-06-2023

ಮೇಲ್ಕಾಣಿಸಿದ ವಿಷಯ ಹಾಗೂ ಉಲ್ಲೇಖದನ್ವಯ, ಎಲ್ಲಾ ಮಹಾವಿದ್ಯಾಲಯಗಳಿಗೆ ತಿಳಿಯಪಡಿಸುವದನೆಂದರೆ,
UGC ಸುತ್ತೋಲೆ ಪ್ರಕಾರ ಅಂತರಾಷ್ಟ್ರೀಯ ಯೋಗ ದಿವಸವನ್ನು "YOGA FOR VASUDHAIVA
KUTUMBAKAM" ವಿಷಯದ ಅಡಿಯಲ್ಲಿ "HAR AANGAN YOG" ಎಂಬ ಅಡಿಬರಹದಲ್ಲಿ
ಹಮ್ಮಿಕೊಳ್ಳಬೇಕೆಂದು ಈ ಮೂಲಕ ಸೂಚಿಸಲಾಗಿದೆ.

ಡಾ. ಪುಷ್ಪ ಎ. ಅಂಗಡಿ

ಕುಲಸಚಿವರು

ಬಾಗಲಕೋಟ ವಿಶ್ವವಿದ್ಯಾಲಯ

(ಕರ್ನಾಟಕ ಸರ್ಕಾರದ ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯ)
ಜಮಖಂಡಿ-587301. ಜಿ. ಬಾಗಲಕೋಟೆ.

VHC

ಇವರಿಗೆ,

1. ಎಲ್ಲಾ ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳಿಗೆ.
2. ಕುಲಸಚಿವರು (ಮೌಲ್ಯಮಾಪನ), ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ.
3. ಹಣಕಾಸು ಅಧಿಕಾರಿಗಳು, ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ.
4. ನಿರ್ದೇಶಕರು ಕಾಲೇಜು ಅಭಿವೃದ್ಧಿ ಮಂಡಳಿ, ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ.
5. ರಕ್ಷಾ ಪ್ರತಿ.

ಪ್ರತಿ ಮಾಹಿತಿಗಾಗಿ:

1. ಆಪ್ತಕಾರ್ಯದರ್ಶಿಗಳು, ಮಾನ್ಯ ಕುಲಪತಿಗಳ ಸಚಿವಾಲಯ, ಬಾಗಲಕೋಟ ವಿಶ್ವವಿದ್ಯಾಲಯ, ಜಮಖಂಡಿ



मान-विज्ञान विमुक्तये

सचिव

Secretary



सत्यमेव जयते



भारत 2023 INDIA

विश्वविद्यालय अनुदान आयोग
University Grants Commission

(शिक्षा मंत्रालय, भारत सरकार)
(Ministry of Education, Govt. of India)

D.O.No.2-38/2023(CPP-II)

16th June, 2023/ 26 ज्येष्ठ 1945

Subject: 9th International Day of Yoga (IDY) on 21st June, 2023.

Respected Madam/Sir,

As you are aware, the International Day of Yoga (IDY) is celebrated every year on 21st June. It has been a worldwide celebration for the past 8 years and has effectively facilitated the global dissemination of the significance of practicing yoga for overall health and well-being and enduring sustainable lifestyle. The thrust of the IDY observation this year is "Harmonious Mass Yoga Demonstrations" and the theme for this year is "Yoga for Vasudhaiva Kutumbakam". The Domestic tagline for IDY '23 is "Har Aangan Yog" being propagated to bring Yoga to every household at the grassroot level. Further, it was also informed that this year the main event will be held on June 21, 2023, in Jabalpur, Madhya Pradesh, with Shri Jagdeep Dhankar, Hon'ble Vice President of India and will be telecast on Doordarshan from 6: 00 AM to 7: 45 AM.

A copy of general protocol to be followed during IDY 2023 is attached as Annexure-I. An indicative list of activities that can be undertaken and a handbook prepared having information of various activities/ resources as prepared by Ministry of Ayush is enclosed as Annexure – II (copy of both the annexures are enclosed for ready reference).


The Higher Education Institutions are requested to adhere to the guidelines/ instructions and celebrate 9th International Day of Yoga 2023 in their institutions and participate in International Day of Yoga to make it a grand success. It is also requested to appoint Nodal Officer to keep record of participants in IDY-2023 and share the details to Ministry of Ayush in the prescribed format as given in Annexure- II.

For any technical assistance, please contact Shri Vikram Singh, Director, Ministry of Ayush (Email: vikramsingh-cea@gov.in, Ph. No. : 011 24656863, Mobile No. : 09868893051) or Dr. I.V. Basavaraddi, Director, Morarji Desai National Institute of Yoga (Email: dir-mdniy@nic.in, Ph. No. : 011-23711657, Mob. No: 09810800289), may be contacted.

In addition, the details of the activities conducted may also be uploaded along with photos / videos on the University Activity Monitoring Portal (UAMP) at <https://uamp.ugc.ac.in/>.

With kind regards,

Yours sincerely,


(Sudeep Singh Jain)

Encl.: As stated above.

To
The Vice-Chancellors of all Universities
The Principals of all Colleges/Institutes

वसुधैव कुटुम्बकम्
ONE EARTH • ONE FAMILY • ONE FUTURE